



ಮಾನವ ದೇಹಕ್ಕೆ ಅಳವಡಿಸಿಲ್ಲ. ಅಮೆರಿಕದಲ್ಲಿ ವಿಚಾಳನಿಗಳ ವಲಯ ಮಾತ್ರವಲ್ಲ, ಸಾರ್ವಜಿನಿಕರಲ್ಲಿ ಒಂದು ಕುಶೂಕಲ ಮೂಡಿದಿದೆ. ಇದಕ್ಕೆ ವಿಚಾಳನದ ಮುನ್ನಡೆ ಎನ್ನುವುದಕ್ಕಿರಲ್ಲಾ ತಾವು ಬಂಧಿಸಿದಂತಹ ಮಗುವನ್ನು (ಡಿಸ್ಟ್ರಿಂಗ್ ಬೇಬಿ) ಶೈಪ್ಪುವೇ ಪದೆಯಬಹುದು ಎಂಬುದೇ ಕಾರಣವಾಗಿತ್ತು.

ಗಭರದ ಜೀನ್ ತಿಳ್ಳುಪಡಿ ಮಾಡಿದ ತಂಡದಲ್ಲಿ ದ್ರಕ್ಷಣ ಕೊರಿಯಾ, ಚೆನಾ ಮತ್ತು ಅಮೆರಿಕದ ವಿಚಾಳನಿಗಳು ಇದ್ದರು. ಮಧ್ಯ ಯಾಸಿನ ಸಂದರ್ಭದಲ್ಲಿ ಹೃದಯದ ನಾಳಗಳು ದಪ್ಪವಾಗಿ ಹೃದಯಾಫಾತಕ್ಕೆ ಕಾರಣವಾಗುವ ದೋಷಯುಕ್ತ ಜೀನ್ ಅನ್ನ ಪತ್ತೆ ಮಾಡಿ, ಅದನ್ನು ಕತ್ತಲಿಸಿ ತೇಗೆದು ಹಾಕಿದರು. ಸಂಜೀವ್ ಕೌಲ್ ಕಾಶೀರದಲ್ಲಿ ಜನಿಸಿದವರು. ನವದೇಹಲೀಯಲ್ಲಿ ವಿದ್ಯಾಭ್ಯಾಸ ನಡೆಸಿ, ಬಿಳಿಕ ಅಮೆರಿಕಕ್ಕೆ ಹೋದರು.

ಚೆನಾದ್ ಸೂಪರ್ ಡಾಗ್!

ಜಗತ್ತಿನಲ್ಲಿ ‘ಸೂಪರ್ ಪವರ್’ ಎನಿಸಿಕೊಂಡಿರುವ ಚೆನಾ ಇಡೀಗ ಜೀನ್ ಎಡಿಟಿಂಗ್ ಮೂಲಕ ‘ಸೂಪರ್ ಡಾಗ್’ ಅಥವಾ ದ್ಯುತಿ ಶಾಂತವನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಿದೆ. ನೋಡಲು ಭಯ ಹುಟ್ಟಿಸುವ ಮತ್ತು ಅಧಿಕ ಶಕ್ತಿಶಾಲಿ ತಳಿಯ ನಾಯಿ ಇಡಾಗಲಿದೆ. ಸಾಮಾನ್ಯವಾಗಿ ದೊಡ್ಡ ಗಾತ್ರದ ನಾಯಿಗಿಂತಲೂ ಎರಡು ಪಟ್ಟು ಅಧಿಕ ಸ್ವಾಯಂಗಳನ್ನು ಹೊಂದಿರುತ್ತದೆ.

**ಇಡೀ ವಿಶ್ವದಲ್ಲಿ ದಕ್ಷಿಣ ಭಾರತದಲ್ಲಿ,
ಅದರಲ್ಲಿ ಬಂಗಳೂರು ಮತ್ತು ಸುತ್ತಮುತ್ತ
ರಕ್ಕೆ ಸಂಬಂಧದ ವಿವಾಹಗಳು ಹೆಚ್ಚಿನ
ಸಂಖ್ಯೆಯಲ್ಲಿ ನಡೆಯುತ್ತಿವೆ. ಅದಕ್ಕೆಂದೇ
ಮಾನವರಲ್ಲಿ ಗಂಭೀರ ಸ್ವರೂಪದ
ಕಾರಣವಾಗುವ
ವಂಶವಾಹಿಗಳನ್ನು ಮುಡುಕಿಕೊಂಡು
ಅಂತರರಾಷ್ಟ್ರೀಯ ವಂಶವಾಹಿ ತಜ್ಞರು
ಬಂಗಳೂರಿಗೆ ಬಂದಿದ್ದರು.**

ಬಲಶಾಲಿ ಮತ್ತು ಅತ್ಯಂತ ಬಂಪರುತನ ಇದರ ವಿಶೇಷತೆ. ನಾಯಿಗಳ ವಂಶವಾಹಿಯನ್ನು ತಿಳ್ಳಿ ಬೇಕಾದಂತೆ ರೂಪಾಂತರಿಸಿ ಹೊಸ ತೆಂಜಿಯನ್ನು ಸೃಷ್ಟಿಸುವುದು ಅಪ್ಪು ಸುಲಭವಲ್ಲ.

ಇಂತಹ ನಾಯಿಗಳನ್ನು ಸೈವೇಗೆ ಸೇರ್ಪಡಿಗೊಳಿಸುವ ಉದ್ದೇಶ ಚೆನಾಕ್ಕಿಡೆಯಂತೆ. ಚೆನಾದ ಈ ಯಲಸ್ಸು ಜಗತ್ತಿನಲ್ಲಿ ಆತಂಕ ಸೃಷ್ಟಿದೆ. ಇದಕ್ಕೆ ಕಾರಣ ಇಷ್ಟೇ ಸೇನೆಗಾಗಿ ‘ಸೂಪರ್ ಡಾಗ್’ ಸೃಷ್ಟಿಸಿದಂತೆ ವೀರವ ತಳಿಯ ಮಾನವರನ್ನು ಸೃಷ್ಟಿಸಲೂ ಬಹುದೆ? ಎನ್ನುವ ಭಯ. ನಾಯಿಗಳ ತದ್ವಾಲಿ (ಹೇಳಿನಿಗಾಗಿ) ಅಪ್ಪು ಸುಲಭದ ಕೆಲಸವಲ್ಲಿ ಚೆನಿ ವಿಚಾಳನಾಗು ‘ಸೂಪರ್ ಡಾಗ್’ಗೆ ‘ಲಿಟಲ್ ಲಾಂಗ್ ಲಾಂಗ್’ ಎಂಬ ಹೆಸರನ್ನಿಟ್ಟಿದ್ದಾರೆ. ಬೇಟೆಯ ಉದ್ದೇಶಕ್ಕಾಗಿ ಬಳಸುವ ಬೀಗಲ್ ತಳಿ ನಾಯಿಯ ಮೈಟ್‌ಸ್‌ನ್ ಎಂಬ ಜೀನ್ ಅನ್ನ ತೆಗೆದು ಹಾಕಿದ್ದಾರೆ. ಇದರಿಂದಾಗಿ ನಾಯಿಯ ಸ್ವಾಯಂಗಳು ಎರಡು ಪಟ್ಟು ದೊಡ್ಡದಾಗಿ ಬೆಳೆಯುತ್ತವೆ.

ಮಾನವ ಕ್ಲೋನಿಂಗ್ ಇಂನ್ನು ಕವ್ವಡ ಕೆಲಸ. ಅಂತಹ ಸಾಕಷಕ್ಕು ಚೆನಾ ಕೈಹಾಕಿದೆ. ಚೆನಾದ ವಿಚಾಳನಾಗು ಕುಲಾಂತರಿ ತಳಿಯ ಮಗುವನ್ನು ಸೃಷ್ಟಿಸಿದೆ, ಅಷ್ಟು ಪಡೆಯೋಗಿಲ್ಲ. ‘ಆದರೆ, ಸದ್ಯಕ್ಕಂತೂ ಈ ಯಿತ್ತ ಸಾಕಾರಗೊಳ್ಳುವುದಿಲ್ಲ. ಮುಂದೆ ಹೇಗೆ ಎಂಬುದನ್ನು ಈಗಲೇ ಹೇಳಲು ಆಗುವುದಿಲ್ಲ’ ಎನ್ನ ಶಾಂತ ಜಾಗತಿಕ ವಿಚಾಳನಾಗು.

ಮಿದುಳಿನ ಜೀನ್ ತಿದ್ದುಪಡಿ

ಚೆವಿಗಳಲ್ಲಿ ಮಿದುಳು ಅತ್ಯಂತ ಸಂಕೀರ್ಣ ಅಂಗ. ಅದರಲ್ಲಿ ಸೂಕ್ಷ್ಮತಾ ಸೂಕ್ಷ್ಮಾಗಳೂ ಆ ಜೀವಿಯ ಮನೋ- ದೈಹಿಕ ಸಮರ್ಪಣೆಯನ್ನು ಬದಲಿಸಿ ಬಿಡುತ್ತವೆ. ಇಡೀಗ ವಿಚಾಳನಾಗು ಇಲಿಯ ಮಿದುಳಿನ ದೋಷಯುಕ್ತ ಜೀನ್ ತಿದ್ದುಪಡಿಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಇದರಿಂದ ಮುಂಬರುವ ದಿನಗಳಲ್ಲಿ ಮಾನವ ಮಾನವಿಕ ಸಮಸ್ಯೆಗಳಿಗೆ ಇತ್ತಿಂದಿರುತ್ತಿರುತ್ತಾರೆ. ಇದ್ದುಪಡಿ ವರವಾಗುವುದು ಎಂದು ತರ್ಕಾರಾಗಿದೆ. ತ್ರಿಖೂರ್ ಗೋಲ್ಡ್ ಸಾಧನದ ಮೂಲಕ ಮಿದುಳಿನಲ್ಲಿನ ನ್ಯೂರಾನ್, ಅಸೈನ್ ಕ್ರೀಟ್ ಮತ್ತು ಮೈಕ್ರೋಗಿಲ ಕೋಶಗಳನ್ನು ತಿದ್ದುಪಡಿ ಮಾಡುವುದು.

ಒಟ್ಟಾರೆ ಮನುಷ್ಯನ ಹಣಿಬರಹವನ್ನೇ ಬದಲಿಸಬಲ್ಲ ಜೀನ್ ಎಡಿಟಿಂಗ್ ತಂತ್ರಜ್ಞಾನ, ವಿಚಾಳನೆಯೋದಲ್ಲಿ ಸಂಚಲನ ಮೂಡಿಸಿರುವುದಂತೂ ನಿಜ.